



ಶ್ರೀಪುರಾಂಭ



ಅಮರಶಿಲ್ಪ ಜಕ್ಕಾಡಾರಿ: ಕಲ್ಯಾಣಕುಮಾರ್, ಶರೋಜಾದೇವಿ

ಕನ್ನಡ ಚಿತ್ರರಂಗ ನಡೆದುಬಂದ ಸಿನಿಮಾ ಪರ್ಯಣದ ದಾರಿಯನ್ನು ನೋಡಿದರೆ, ಹೂವು ಮತ್ತು ಮುಖ್ಯ ವರಚೂ ಕಾಣಿಸುತ್ತದೆ.

ಎಂಟು ದಶಕಗಳಲ್ಲಾ ಹೆಚ್ಚಿನ ಕನ್ನಡದ ಈ ಸಿನಿಮಾ ಚರಿತ್ರೆ ಅಸಾಧಾರಣ ವ್ಯಕ್ತಿತ್ವಗಳು ಹಾಗೂ ಕಲಾಕೃತಿಗಳ ಅಪ್ರಾವ್ಯ ಕೊಲಾಜ್. ಚಿತ್ರೋದ್ಯಮ ಸಾಂಸುಂದರ ದಾರಿ, ಆ ದಾರಿಯಲ್ಲಿ ನೇತ್ತಿ ಮೈಲಿಗಲ್ಲುಗಳು, ಮಾರುಕಟ್ಟೆ ಮತ್ತು ಪ್ರದರ್ಶನ ವ್ಯವಸ್ಥೆ, ಭಾರತ ಚಿತ್ರೋದ್ಯಮಕ್ಕೆ ಸ್ವಾಂತಲ್ಲಾವುದೊನ ಕೊಡುಗೆ—ಇವೆಲ್ಲದರ ಅವಲೋಕನ ಚಿತ್ರರಸಿಕರ ಪಾಲಿಗೆ ಅಪ್ರಾವ್ಯ ಅನುಭವವನ್ನು ನೀಡುಬಲ್ಲದು.

ಹೂವ ತಂದವರು...

‘ಸತಿ ಸುಲೋಚನಾ’ ಕನ್ನಡದ ಮೊದಲ ವಾಕ್ಯತ್ವ. 1931ರಲ್ಲಿ ತರೆಕಂಡ ಹಿಂದಿಯ ‘ಆಲಂ ಆರಾ’ ಭಾರತದಲ್ಲಿ ವಾಕ್ಯತ್ವ ಪರಿಪರೆಗೆ ನಾಂದ ಹಾಡಿತು. ಅದೇ ವರ್ಷ ತೆಲುಗಿನಲ್ಲಿ ‘ಭಕ್ತಿ ಪ್ರಕಾಶದ’ ಹಾಗೂ ತಮಿಳಿನಲ್ಲಿ ‘ಕಾಳಿದಾಸ’ ಚಿತ್ರಗಳು ರೂಪಗೊಳ್ಳುವದರೊಂದಿಗೆ ದಕ್ಷಿಣ ಭಾರತದಲ್ಲೂ ಟಾಕೆ ಚಿತ್ರಗಳ ಯುಗ ಪ್ರಾರಂಭವಾಯಿತು. ಆದರೆ ಕನ್ನಡದಲ್ಲಿ ಮಾತ್ರ ಚೊಚ್ಚಿಲ ವಾಕ್ಯತ್ವ ತರೆಕಾಣಲ್ಲಿ 1934ರವರೆಗೆ ಕಾಯಬೇಳಾಯಿತು. ಬೆಂಗಳೂರಿನ ಚಿಕ್ಕಪೇಟೆಯ ವ್ಯಾಪಾರಿ ವಾ ಚಮನ್‌ಮಲ್ಲಾ ದುಂಗಾಜಿ ಮತ್ತು ವಾ ಭೂರ್ಣಾಮಲ್ಲಾ ಚಮನ್‌ಮಲ್ಲಾ ದುಂಗಾಜಿ ‘ಸತಿ ಸುಲೋಚನಾ’ ಚಿತ್ರದ ನಿರ್ಮಾಪಕರು. ವ್ಯೇ.ವಿ. ರಾವ್ ನಿದೇಶಿಸಿದ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಸುಭ್ಯಯ್ಯ ನಾಯ್ಯ, ಆರ್. ನಾಗೇಂದ್ರಾರಾವ್, ತ್ರಿಪುರಾಂಬ ಹಾಗೂ ಲಕ್ಷ್ಮಿ ಬಾಯಿ ನಟಿಸಿದ್ದರು. ಕೊಲ್ಲಾಪುರದ ಭಕ್ತಪತಿ ನಿನಿಚೋನ್ ಸ್ವಾಂತೋದಲ್ಲಿ ಚಿತ್ರೀಕರಣ ನಡೆದಿತ್ತು. ಕಲಾಸಿಪಾಳ್ಯಂನಲ್ಲಿನ ‘ಪ್ರಾರಾಮ್ಯಂಟ’ (ದೊಡ್ಡಿ ಹಾಲ್) ಚಿತ್ರಮಂದಿರದಲ್ಲಿ ತರೆಕಂಡ ಈ ಸಿನಿಮಾ 6 ವಾರಗಳ ಪ್ರದರ್ಶನ ಕಂಡಿತು.

‘ಭಕ್ತಿ ಧೂವ’ ಕನ್ನಡದ ವರದನೇ ವಾಕ್ಯತ್ವ. ಪ್ರಸಿದ್ಧ ರಂಗಕರ್ಮಿ ಎ.ವಿ.ವರದಾಚಾರ್ಯರ ನೇನಟಿನಲ್ಲಿ ರೂಪಗೊಂಡ ಈ ಸಿನಿಮಾ ಸುಲೋಚನಾ ತರೆಕಂಡ ಒಂದು ತಿಂಗಳ ಅವಾರದಲ್ಲಿ ತರೆಕಂಡಿತು. ಬೆಂಗಳೂರಿನ ಕೆಂಪೆಗೌಡ ರಸ್ತೆಯಲ್ಲಿ ‘ಸೆಲೆಕ್ಟ್’ ಚಿತ್ರಮಂದಿರದಲ್ಲಿ ಬಿಡುಗಡೆಯಾದ ‘ಭಕ್ತಿ ಧೂವ’ ಮೂರು ತಿಂಗಳ ಪ್ರದರ್ಶನ ಕಂಡಿತ್ತು.

ವಾಕ್ಯತ್ವಗಳಿಗೆ ಮೊದಲು ಕನ್ನಡನೆಲದಲ್ಲಿ ತಯಾರಾದ ಕೆಲವು ಮೂರಿತ್ತಕಾರಿಗಳನ್ನೂ ಇಲ್ಲಿ ನೆನಟಿಸಿಕೊಳ್ಳಬೇಕು. ಜನಪ್ರಿಯ ನಾಟಕಕಾರ ಟಿ.ಪಿ.ಕೈಲಾಸಂ ನೇತ್ಯಕ್ಕದಲ್ಲಿ ಬುದ್ಧಿಜೀವಿಗಳ ತಂಡವ್ಯಾಂದು ಈ ಸಿನಿಮಾ ರೂಪಿಸಿತ್ತು. ಜ್ಯೇಶ್ವರನ್ ನಂದಾ ಚಿತ್ರದ ನಿರ್ದೇಶಕರು. ಜರ್ಮನಿಯಲ್ಲಿ



ಶಂಕರ್ ನಾಗ್, ಅರುಂಧತಿ